

ಶ್ರೀ ಮಹಿಲರಿಂದ ಶಿವಯೋಗ ಮಂದಿರ – ಒಂದು ಜಾರಿತಿಕೆ ಅಧ್ಯಯನ.

ಶ್ರೀಮತಿ.ಸುರೇಶಾ.ಕೊಲಂಹಳ್ಳಿ

ಶ್ರೀಮತಿ.ಸುರೇಶಾ.ಕೊಲಂಹಳ್ಳಿ
ಸಂಶೋಧನಾರ್ಥಿ
ಇತಿಹಾಸ ಮತ್ತು ಪುರಾತತ್ವ
ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ ಹಂಪಿ

ಶೈವಪರಂಭವು ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲದ್ದು, ವೇದಗಳಿಂತಲೂ ಪ್ರಾಚಿನವಾದುದ್ದಾಗಿದೆ. ಭಾರತದಲ್ಲಿ ಸಿಂಧೂ ಮತ್ತು ಹರಪ್ಪ ಸಂಸ್ಕೃತಿಯಲ್ಲಿ ಶಿವನ ಆರಾಧನೆ ಇದ್ದುದಕ್ಕೆ ಅಲ್ಲ ದೊರೆತಿರುವ ಮುದ್ರೆಗಳ ಮೇಲರುವ ಜಿಹ್ವೆಗಳೇ ಸಾಕ್ಷಿಯಾಗಿವೆ. ಆ ಕಾಲದಲ್ಲಿ ತಯಾರಿಸಲಾದ ಹಲವು ಮುದ್ರೆಗಳಲ್ಲಿ ಒಂಟಕೊಂಬಣ ದೇವತೆ ಇರುವ ಜಿತ್ತೆಗಳು ಮತ್ತು ಅಂಗಗಳು ದೊರೆತಿವೆ. ಅದು ಯೋಗಭಂಗಿಯಲ್ಲಿ ಕುಂತಿರುವ ಮಾನವ ಅವನ ಸುತ್ತಲೂ ಹೀಗೆ ಕೆಳಗೆ ಆನೆ, ಹುಣ, ಬಣ್ಣಮೃಗ, ಜಂಕ, ಮಹಿಷ ಸುತ್ತುವರಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ವಿಗ್ರಹವು ಶೈವಧರ್ಮದ ಮಹಾಯೋಗಿ ಪಶುಪತಿಯಾದ ಶಿವನ ಪ್ರಾಚೀನ ರೂಪ ಎಂದು ನಿರ್ಧರಿಸಲಬಹುದು. ಅಂದಿನಿಂದ ಶಿವನ ಆರಾಧನೆ ಮುಂದುವರೆದು ಇಂದಿನವರೆಗೂ ತನ್ನ ಧಾರ್ಮಿಕ ಪ್ರಾಬಲ್ಯವನ್ನು ಉಳಿಸಿಕೊಂಡು ಬಂದಿರುವ ಪಂಥವಾಗಿದೆ. ಶೈವ ಧರ್ಮ ಸನಾತನವಾದು, ವಿಶ್ವವ್ಯಾಪಿಯಾದು, ವಿಶ್ವದೇಶೀಡೆ ಪ್ರಜಾರವಾಗಿದ್ದು. ಪ್ರಜಾರದಲ್ಲಿರುವ ಶೈವಧರ್ಮಕ್ಕೆ ಸುಮಾರು ಆರು ಸಾವಿರ ವರ್ಷಗಳ ಇತಿಹಾಸವಿದೆ. ಯುರೋಪ್, ಆಫ್ರಿಕಾ, ಅಮೇರಿಕಾ ಖಂಡಗಳಲ್ಲಿಯೂ ಈ ಧರ್ಮ ವ್ಯಾಪಕವಾಗಿ ಹರಡಿತ್ತಿಂದು ಹೇಳಲು ನಾಕಷ್ಟು ಅಲ್ಲಿರುವ ಶೈವ ದೇವಾಲಯಗಳು ಸಾಕ್ಷಿಯಾಗಿ ನಿಂತಿವೆ. ನೇರಾಳದ ಪಶುಪತಿನಾಥ ದೇವಾಲಯ ಈಗಲೂ ಶೈವ ಮತದ ಅಸ್ತಿತ್ವ ಮತ್ತು ಮಹತ್ವವನ್ನು ಸಾರಿ ಹೇಳುತ್ತದೆ. ಕಲ್ಲಣನು ಬರೆದ ರಾಜ ತರಂಗಿಣಿ ಗ್ರಂಥದಲ್ಲಿ ಕಾಶೀರವನ್ನು ಆಳದ ರಾಜ ಮನೆತನಗಳು ಶೈವ ಉಪಾಸಕರಾಗಿದ್ದು ಅವರ ಆಳಕೆಯ ಕಾಲದಲ್ಲಿ ಹಲವಾರು ಶಿವಾಲಯಗಳನ್ನು ಕಟ್ಟಿಸಿದರೆಂದು ಉಲ್ಲೇಖನುತ್ತದೆ.

ಅಷ್ಟೇ ಅಲ್ಲದೇ ರಾಮಾಯಣ, ಮಹಾಭಾರತದ ಕಾಲದಲ್ಲಿಯೂ ಪ್ರಾಚೀನ ವಿಳರಶೈವ ಸಂಸ್ಕೃತಿ ಇತ್ತು ಎನ್ನುವುದಕ್ಕೆ ಪುರಾವೇಯಾಗಿ ರಾಮನು ಯುದ್ಧಕ್ಕೆ ಮುನ್ನ ಅಂಗ ಪೂಜೆ ಮಾಡಿದನೆಂಬುದಕ್ಕೆ ಸಾಕ್ಷಿಯಾಗಿ ರಾಮೇಶ್ವರ ಅಂಗವಿದೆ. ಅಜುಂನನು ತಪಸ್ಸ ಮಾಡಿ ಶಿವನಿಂದ ಹಾಶುಪತಾಸ್ತ ಪಡೆದನೆಂದು ಮಹಾಭಾರತದಲ್ಲ ಉಲ್ಲೇಖವಿದೆ.

ಸಕಲರ ಲೇನು, ಒಂತು, ಪರಮಾರ್ಥವನ್ನು ಬಯಸುವ ಶ್ರೀ ಮದ್ವಿಳರಶೈವ ಸಮಾಜ ಶತ-ಶತಮಾನಗಳಂದ ಭಾರತೀಯ ಸಮಾಜದಲ್ಲಿಯನ್ನು ಎತ್ತಿ ಹಿಡಿದಿದೆ. ಅಂಗಭೇದ, ವರ್ಗಭೇದ, ವಣಭೇದಗಳನ್ನು ದೂರವಿರಿಸಿ ಲೋಕ ಕಲಾರ್ಥವನ್ನು ಧರ್ಮ ಸಿಧ್ಧಾಂತವೆಂದು ಒಟ್ಟಕೊಂಡು ವಿಶ್ವಧರ್ಮವಾಗಿ ಮಾನ್ಯತೆ ಪಡೆದ ವಿಳರಶೈವ ಧರ್ಮವು ಸಮಾಜವನ್ನು ಮನರ್ಥ ಸ್ಥಾಪಿಸುವಲ್ಲ, ಧರ್ಮವನ್ನು ನೆಲೆಗೊಳಿಸುವಲ್ಲ, ಮಾನವ ಕಲಾರ್ಥವನ್ನು ಮತ್ತು ಸಾಮಾಜಿಕ ಸಂಘಟನೆಯನ್ನು ಅತ್ಯುನ್ನತ ಶಿಲರಕ್ಕೆ ಒಯ್ದ ಕೀರ್ತಿ ವಿಳರಶೈವ ಧರ್ಮಕ್ಕೆ ಸೇರಿದ್ದಾಗಿದೆ.

ಇಂತಹ ಅತ್ಯುನ್ನತ ಆದಶ್ರೀ, ಉದ್ದೇಶಗಳನ್ನು ಹೊಂದಿದ ವಿಳರಶೈವ ಧರ್ಮವು ಕೆಲಕಾಲ ತನ್ನ ಹಿರಿಮೆಯನ್ನು ಕಳೆದುಕೊಂಡು ದುರವಸ್ಥಿಗೆ ತೆಡಾದದ್ದು ದುರಂತದ ವಿಷಯ. ಸಮಾಜದಲ್ಲಿ ಅಜ್ಞಾನ, ಅಂಥಶೈಧಿ, ಮೂಡನಂಬಿಕೆ, ಶೈಲಣಣಿಗಳು, ಅನ್ಯಾತ್ಮಿಕತೆ, ಬಡತನ, ದಾರಿದ್ರ್ಯ, ಶೈಕ್ಷಣ ಪಂಚಿತ ಸಂಘಟನೆಗಳು ಅಲ್ಲದೇ ಅರಸೊತ್ತಿಗೆ ಆಡಳಿತ, ಪರಕೀಯರ ದಬ್ಬಾಳಿಗಳು ವಿಳರಶೈವ ಧರ್ಮದ ಅವನತಿಗೆ ದಾರಿ ಮಾಡಿಕೊಟ್ಟವು. ಇಂತಹ ಇಕ್ಕಣ್ಣದ ಹತ್ತೊಂಬತ್ತನೆಯ ಶತಮಾನದ ಉತ್ತರಾಧಿಕಾರ ಸಮಾಜವನ್ನು ಮನರ್ಥ ಸ್ಥಾಪಿಸುವ ಹಾಗೂ ಧರ್ಮವನ್ನು ನೆಲೆಗೊಳಿಸುವ ಕಾರ್ಯವನ್ನು ಹೊಸ ಚೈತನ್ಯವನ್ನು ತುಂಬಲು ಸಮಾಜ ಜಿಂತಕರು ಮುಂದಾದರು. ಇವರಲ್ಲ ವಿಳರಶೈವ ಧರ್ಮದ ಸಮರ್ಪ ಉನ್ನತಿಗೆ ಜಿಂತಿಸಿದ ಶ್ರೀ ಕುಮಾರ ಶಿವಯೋಗಿಗಳು ಅಗ್ರಗಣ್ಯರು.

ಶ್ರೀ ಶಿವಯೋಗ ಮಂದಿರ ಸ್ಥಾಪನೆಯ ಹಿನ್ನೆಲೆ:

ಶ್ರೀ.1908 ನೆಯ ಡಿಸೆಂಬರ್ 28, 29 ಹಾಗೂ 30ನೆಯ ದಿನಾಂಕಗಳಂದು ಶ್ರೀ ಮದ್ವಿಳರಶೈವ ಮಹಾಸಭೆಯ 4ನೆಯ ಅಧಿವೇಶನವು ಬಾಗ್ಲಕೊಳಬೆಯಲ್ಲ ನೆರವೇರಿತು. ಈ ಅಧಿವೇಶನದಲ್ಲ ಹಾನಗಲ್ಲ ಶ್ರೀಕುಮಾರಸ್ಥಾಮಿಗಳು. ಶಿವಯೋಗ ಮಂದಿರ ಸ್ಥಾಪಿಸುವ ಉದ್ದೇಶವನ್ನು ಜನತೆಯ ಹಾಗೂ ಸಭೆಗೆ ಆಗಮಿಸಿದ ಇತರ ಮರಗಳ ಹೀಗಾಧಿಪತಿಗಳ ಮುಂದೆ ಇಟ್ಟರು. ಈ ಸಂದರ್ಭದಲ್ಲ ಗದುಗಿನ ಶ್ರೀಮನ್ ನಿರಂಜನ ತೋಂಟದಾಯ ಮಹಾಸ್ಥಾಮಿಗಳು, ಇಂತಹ ಇತರರಿಗೆ ಸಂಸ್ಥಾನ ಮತದ ಹೀಗಾಧಿಪತಿಗಳು,

ಜಿಂಕೊರು ಶ್ರೀ ಗುರುಬನಸವ ಮಹಾಸ್ವಾಮಿಗಳು ಹಾಗೂ ಇತರರು ಉಪಸ್ಥಿತಿರ್ದಿರು. ಈ ಅಧಿವೇಶನದ ಸಭಾ ಮಂದಿರವು ಬಾಗಲಕೋಳಬೆಯ ಟೀಕಿನಮುತ್ತದ ಬ್ರೈಲನಲ್ಲ ರಚಿತವಾಗಿತ್ತು. ಮಹಾ ಶಿವಾನುಭಾವಿಗಳಾದ ಮಲ್ಲನಕೆರೆಯ ಶ್ರೀ.ನಿ.ಪ್ರ.ಚೆನ್ನೆಬನಸವ ಮಹಾಸ್ವಾಮಿಗಳು ವೇದಿಕೆಯನ್ನು ಆರೋಹಿಸಿದ್ದರು. ಅಧಿವೇಶನದ ಅಧ್ಯಕ್ಷತೆಯನ್ನು ಶ್ರೀಲಪಮಗೌಡ ಬಸವಪ್ರಭು ಸರದೇಸಾಯಿಯವರು ಅಧ್ಯಕ್ಷ ಹಿಂತವನ್ನು ಅಲಂಕರಿಸಿದರು. ಶ್ರೀ ಘಟಬನಸವಪ್ಪ ಮೋಣಗಿಯವರು ಸ್ವಾಗತ ಅಧ್ಯಕ್ಷರಾಗಿ ಭಾಷಣವನ್ನು ಮಾಡಿ ಅದರಲ್ಲಿ ಶಿವಯೋಗ ಮಂದಿರವೆಂಬ ಸಂಸ್ಥೆಯನ್ನು ಸ್ಥಾಪಿಸುವ ಕುರಿತು ಸಭೆಯಲ್ಲಿ ತಿಳಿಸಿದರು. ಅದರಂತೆ ಶ್ರೀಕುಮಾರ ಶಿವಯೋಗಿಗಳು ಉದ್ದೇಶಿತ ಶ್ರೀಮದ್ವಿಂಶತ್ಯಾವ ಶಿವಯೋಗ ಮಂದಿರ ಸಂಸ್ಥೆಯನ್ನು ಸ್ಥಾಪಿಸುವ ಕುರಿತು ಸಮಾಜದ ಸಮಸ್ತ ಭಕ್ತರನ್ನು, ಮುಖಂಡರನ್ನು ಮುಂದಿಟ್ಟಕೊಂಡು ಅವರೋಂದಿಗೆ ಜರ್ಜಿಸಿದರು. ನಂತರ ಶ್ರೀಕುಮಾರ ಶಿವಯೋಗಿಗಳು, ಶ್ರೀ ವಿಜಯ ಮಹಾಂತ ಶಿವಯೋಗಿಗಳು ಹಾಗೂ ಸದ್ಗುರುರೋಂದಿಗೆ ಹಾದಯಾತ್ಮ ಕೈಗೊಂಡರು. ಮಲಪ್ರಭಾ ನದಿ ಪ್ರದೇಶ ಗುಂಟು ಬಹುತ್ವಾಗಿ, ಪಟ್ಟದಕಲ್ಲು, ನಂದಿಕೆಳ್ಳರ ಮುಖಾಂತರ ರ ಕಿ.ಮಿ. ಅಂತರದಲ್ಲಿರುವ ಬಿಳ್ಳಿ ವನದಿಂದ ಕೂಡಿದ ಒಕಾಂತದ ಸ್ಥಳವನ್ನು ಆಯ್ದು ಮಾಡಿದರು. ಬಾದಾಮಿ ಜಂಕ್ಯೂರ ಕೆಜ್ಜಿನ ಸೀಮೆ, ದಕ್ಷಿಣ ಕಾಶೀಯಿಂದ ಪ್ರಖ್ಯಾತಿ ಪಡೆದ ಮಹಾಕೂಟದ ಸಮೀಕ್ಷೆ ನಿಜಿನ ಪ್ರಾಂತ ತಾಣವನ್ನು ಶಿವಯೋಗಿಗಳಾಗುವವರಿಗೆ ಯೋಗ್ಯ ಸ್ಥಳವೆಂದು ನಿರ್ಧರಿಸಿದರು. ಮುಂದೆ ದಿನಾಂಕ-7-2-1909 ರಂದು 18:00ನೇಯ ಶಕೇ ಕಿಂಲಕನಾಮ ಸಂವತ್ಸರ, ಮಾತ್ರ ಮಾನದ ರಥಸಪ್ತಮಿ ದಿವಸದಂದು ಶ್ರೀಮದ್ವಿಂಶತ್ಯಾವ ಶಿವಯೋಗ ಮಂದಿರ ಎಂಬ ಧಾರ್ಮಿಕ ಸಂಸ್ಥೆಯನ್ನು ಸ್ಥಾಪನೆ ಮಾಡಿದರು.

ಶ್ರೀ ಶಿವಯೋಗ ಮಂದಿರದ ಉದ್ದೇಶ ಹಾಗೂ ಗುರಿಗಳು:

ಜಿತ್ತು ಜಾಂಚಲ್ಯವನ್ನು ಅಡಗಿಸಿ ನಿಷ್ಠೆಲ ಜಿತ್ತದಲ್ಲ ಮಂಗಲ ನೆನಹು ನಿಲ್ಲುವುದೇ ಶಿವಯೋಗ, ಆ ನೆನಹು ಮಣಿಹದಲ್ಲ ಮೂಡಿ ಬರುವುದೇ ಮಂದಿರ, ಅಂತಹ ಶಿವಯೋಗದ ಮಂಗಳ ಪ್ರಭಾವದಿಂದ ಪ್ರಜ್ಞಾನವ ಅಜ್ಞಾನಯಿದ ಜಂಗಮ ಮಂದಿರಗಳನ್ನು ಜನಾಂಗಕ್ಕೆ ತೋರುವುದೇ ಒಂತಾದ ವಾತಾವರಣವನ್ನು ಜೀರುವುದೇ ಶಿವಯೋಗ ಮಂದಿರದ ಧ್ಯೇಯ. 1909ರಲ್ಲಿ ಸ್ಥಾಪನೆಯಾದ ಈ ಮಂದಿರವು ತಾನು ಎದುರಿಸಿದ ಪ್ರಶ್ನೆ, ಸ್ಥಿತಿ ಗತಿಗಳ ಹಿನ್ನಲೆಯಲ್ಲ 1911ರ ಡಿಸೆಂಬರನಲ್ಲಿ ತನ್ನ ಉದ್ದೇಶ, ಧ್ಯೇಯ, ಗುರಿ ಹಾಗೂ ಉಪಾಯಗಳನ್ನು ರೂಪಿಸಿತು. ಅವು ಈ ಕೆಳಗಿನಂತಿವೆ.

1. ಶಿವಯೋಗ ಮಂದಿರದಲ್ಲಿ 8 ರಿಂದ 12 ವರುಡದ ಒಳಗಿನ ಶಿಷ್ಯರನ್ನು ವಟಗಳೆಂದು ಅವರಿಗೆ ಧರ್ಮ ಗ್ರಂಥಗಳ ಅಭಾಗಿನ, ಸದ್ಗುಣ ಸದಾಚಾರ ಸಂಪನ್ಮಾನಗೆ ಮಾಡುವುದು, ಹೈರಾಗ್ಯ ಶೀಲರಾಗುವಂತೆ ಮಾಡಿ ಗುರು ಹಿತಗಳಿಗೆ ಉತ್ತರಾಧಿಕಾರಿಗಳನ್ನು ಸಿದ್ಧ ಮಾಡುವುದು.
2. ಗೃಹಸ್ಥಾಶ್ರಮ ಸ್ಥಿರತಿನಲ್ಲಿ ಬಯಸುವ ಬಾಲಕರಿಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷಾ ಪರಿಚಯ ಮಾಡಿಸಿ, ಹೃದಯಕಾರಿಕ ಹಾಗೂ ಧಾರ್ಮಿಕ ಜ್ಞಾನವನ್ನು ನೀಡುವುದು.
3. ವೃದ್ಧ ಭಕ್ತರಿಗೂ ಕೂಡ ಶಿವಾನುಭವ ಶಾಸ್ತ್ರ ಅಧ್ಯಯನಕ್ಕೆ ಅನುಕೂಲ ಮಾಡಿಕೊಡುವುದು.
4. ಸರ್ಕಾರಿ ಉದ್ಯೋಗಸ್ಥರು ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಶ್ವಾಸಕ್ರಿಯೆಯನ್ನು ಕೈಗೊಳ್ಳುವವರು ಕೂಡ ತಮಗೆ ಅನುಕೂಲವಾದಾಗ ಶಿವಯೋಗ ಮಂದಿರಕ್ಕೆ ಬಂದು ಮತದ ತತ್ವ ವಿಚಾರ ಅರಿತು ನಂತರ ಶಿವಧರ್ಮವನ್ನು ಪ್ರಚಾರ ಮಾಡುವಂತೆ ಮಾಡುವುದು.
5. ಧರ್ಮ ಗ್ರಂಥಗಳ ಪರಿಶೋಧನೆ ಮಾಡುವುದು, ಮುದ್ರಿಸುವುದು ಹಾಗೂ ಪ್ರಸಾರ ಮಾಡುವುದು.
6. ವೀರಶ್ವರ ಧರ್ಮ ಜೀವನ ರೂಪವಾದ ಅಂಗಧಾರಣ, ಅಂಗಮಾಜೆ ಮುಂತಾದ ವಿಧಿಗಳನ್ನು ತಪ್ಪದೇ ಆಚರಿಸುವುದು.
7. ಶಿವ ಕೀರ್ತನೆ, ಶಿವ ಭಜನೆ, ಶಿವ ಮರಾಟ ಮುಂತಾದವುಗಳನ್ನು ಆಯೋಜಿಸುವುದು.
8. ಶ್ವಾಸ ಮತ ಧರ್ಮಗ್ರಂಥಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿಸುವುದು.
9. ಸಂಸ್ಕೃತ ಭಾಷೆಯಲ್ಲಿರುವ ಧರ್ಮಶಾಸ್ತ್ರ ಗ್ರಂಥಗಳನ್ನು ದೇಶೀಯ ಭಾಷೆಗಳಲ್ಲಿ ಮುದ್ರಿಸಿ ಎಲ್ಲರಿಗೂ ಸಿಗುವಂತೆ ಯಶ್ವಿಸುವುದು.
10. ಶಿವಯೋಗಮಂದಿರದಲ್ಲಿ ಅತ್ಯುತ್ತಮವಾದ ಒಂದು ಗ್ರಂಥಾಲಯವನ್ನು ಸ್ಥಾಪಿಸಿ ಅದರಲ್ಲಿ ಎಲ್ಲ ಧರ್ಮಗಳ ಗ್ರಂಥಗಳನ್ನು ಸಂಗ್ರಹಿಸಿ ಇಡುವುದು.
11. ವರ್ಷಕ್ಕೊಮ್ಮೆ ಶಿವರಾತ್ರಿಯಲ್ಲಿ ಜರುಗುವ ಜಾತ್ರೆಯಲ್ಲಿ ನೆರೆದ ಜನರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿ ಕೀರ್ತನೆ, ಭಜನೆ ಮುಂತಾದವುಗಳನ್ನು ನೆರವೇರಿಸುವುದು.
12. ಮಂದಿರದಲ್ಲಿ ಗೋ ಶಾಲೆಯನ್ನು ನಿರ್ಮಿಸುವುದು.
13. ಆಕಳುಗಳ ನೆಗಣ್ಯಿಯಂದ ಭಸ್ತು ತಯಾರಿಸಿ, ವಿಭೂತಿ ನಿರ್ಮಾಣ ಕೇಂದ್ರ ಸ್ಥಾಪಿಸುವುದು.
14. ಶಿವಯೋಗ ಮಂದಿರದ ಶಾಖಾ ಮಂತ್ರಗಳನ್ನು ಎಲ್ಲೆಡೆ ಸ್ಥಾಪಿಸಿ ಸರ್ವರಿಗೂ ಶಿವಾನುಭವ ಬೋಧನೆ ಮಾಡುವುದು.

ಒಬ್ಬರೆ ಶಿವಯೋಗ ಮಂದಿರವು ಜ್ಞಾನ ದೃಷ್ಟಿಯಿಂದಲೂ, ಕ್ರಿಯಾ ದೃಷ್ಟಿಯಿಂದಲೂ, ಅಥವಾತ್ಮಿಕ ದೃಷ್ಟಿಯಿಂದಲೂ ಕಂಗೊಳಿಸುವ ಒಂದು ವಿದ್ಯಾರ್ಥಿರವಾಗಿದೆ. ಇಲ್ಲಯ ಶಿಷ್ಯರನ್ನು ವಟುಗಳು ಹಾಗೂ ಸಾಧಕರೆಂದು ಕರೆಯುತ್ತಾರೆ. 8 ರಿಂದ 12 ವರ್ಷದವರೆಗಿನ ಬಾಲಕರನ್ನು ವಟುಗಳೆಂದು ಅವರಿಗೆ ವಚನ ಪತ್ರ, ಪ್ರಾರ್ಥನೆ, ಯೋಗ, ಸಂಗೀತವನ್ನು ಕಲಾನುತ್ತಾರೆ. ಸಾಧಕರು ಅಂದರೆ 12 ವರ್ಷಕ್ಕೂ ಮೇಲ್ಪಟ್ಟವರಿಗೆ ಶಿವದಿಕ್ಕೆ ನೀಡಿ ಸಂಸ್ಕೃತ, ಕನ್ನಡ, ವ್ಯಾಕರಣ, ತತ್ವಶಾಸ್ತ್ರ, ಯೋಗ, ಸಂಗೀತವನ್ನು ಇವರಿಗೆ ಕಲಾನುತ್ತಾರೆ. ಇಲ್ಲಯವರಿಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಮಾರ್ಗಾರ್ಥಿಗಳನ್ನು ನಿರ್ಮಾಣ ಮಾಡಿ ನಾನಾ ಮಾರ್ಗಗೆ ಹೊಡಿ ಮಾಡಿದ ಕೀರ್ತಿ ಶ್ರೀ ಶಿವಯೋಗ ಮಂದಿರಕ್ಕೆ ಸಲ್ಲಾತ್ತದೆ. ಇದರ ಜೊತೆಗೆ ಸಂಗೀತ ಪಾಠಶಾಲೆ, ಸಾವಿರಾರು ದನಕರುಗಳನ್ನು ಹೊಂದಿರುವ ಉತ್ಸವಾದ ಗೋಳಾಲೆ, ವಿಭೂತಿ ನಿರ್ಮಾಣ ಕೇಂದ್ರ, ಔಷಧಿಯ ಗಿಡ ಮೂಲಕೆಗಳನ್ನು ಹೊದಿರುವ ತಪೋವ, ವಟುಗಳಾಗಿ ನಿರ್ಮಿತವಾದ ಸುಸಜ್ಜಿತ ವಿದ್ಯಾಕೇಂದ್ರಗಳು, ದಾಸೋಹ ಭವನ, ಶ್ರವಿಜಯ ಮಹಾಂತೇಶ ಗ್ರಂಥಾಲಯ, ರೇವಣ ಸಿದ್ಧೇಶ್ವರ ವಾಚನಾಲಯ, ಸದಾಶಿವ ಮುದ್ರಣಾಲಯ, ಸುಂದರವಾದ ಉದ್ಯಾನವನವನ್ನು ಒಳಗೊಂಡಿದ್ದು, ಇಂದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಶ್ರೀ ಶಿವಯೋಗ ಮಂದಿರ ಹೊರ ಹೊಮ್ಮಿದೆ.

ಶ್ರೀ ಶಿವಯೋಗ ಮಂದಿರದ ಶಾಖೆಗಳು:

ಈ ಮಂದಿರ ಶಾಖೆಗಳು ನಿಡಗುಂದಿಕೊಂಡಿರುವ ರಾಮಗಿರಿ, ಕರ್ನಾಟಕ ಹಾಗೂ ಬಾದಾಮಿ ಉರುಗಳಲ್ಲವೇ. ಈ ಶಾಖಾ ಮಂದಿರ ಮೂಲಕ ಹೆಚ್ಚು ಹೆಚ್ಚು ಜನರಿಗೆ ಧರ್ಮ ಬೋಧನೆಯ ಜೊತೆಗೆ ಒಕ್ಕಲುತನದಲ್ಲ ಸುಧಾರಣೆ, ಗೋ ಸಂರಕ್ಷಣೆಯ ಕ್ರಮ, ವಿವಿಧ ಹಣ್ಣಿನ ತೋಟಗಾರಿಕೆ, ಇತ್ಯಾದಿ ಮಾಹಿತಿಗಳನ್ನು ಜನರಿಗೆ ಪ್ರಚಾರ ಮಾಡುವ ಉದ್ದೇಶಗಳನ್ನು ಹೊಂದಿದೆ. ಮರಾಠ, ಪ್ರವಚನಗಳ ಮುಖಾಂತರ ಜನ ಸಾಮಾನ್ಯರ ಸ್ನೇಹಿತ ಮೌಲ್ಯಗಳನ್ನು ಹೆಚ್ಚುವಂತೆ ಮಾಡುವ ಗುರಿಯನ್ನು ಇವು ಹೊದಿಸುತ್ತವೆ.

ಉಪಸಂಹಾರ:

ಪಾಜಿಂ ವಿದ್ಯಾ ಸಂಸ್ಥೆಗಳಾದ ತತ್ವಶಿಲೆ, ಸಂಪನ್ಮೂಲ ಮಾರ್ಗರಿಯಲ್ಲಿ ನಡೆಯುತ್ತಿರುವ ಅಪರೂಪದ ಧರ್ಮಶಿಕ್ಷಣ ಮಂದಿರವೇ ಈ ಶಿವಯೋಗ ಮಂದಿರ. ನೀತಿವಂತ, ನಾಯಿವಂತ, ಧರ್ಮವಂತ, ಬುದ್ಧಿವಂತ ಗುರುವರುವನ್ನು ಸೃಷ್ಟಿ ಮಾಡಿ ಸಮಾಜಕ್ಕೆ ನೀಡುವ ಗುರುತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಕಲಕಾ ಕೇಂದ್ರವಾಗಿದೆ. ಬಸವಾದಿ ಶಿವ ಶರಣರ ಪವಿತ್ರ

ಪರಂಪರೆಯನ್ನು ಸಂರಕ್ಷಿಸಿ, ಮೊದಿಸಿ, ಪ್ರಚಾರ ಮಾಡುತ್ತಿರುವ ಸರಸ್ವತಿ ಸದನವಾಗಿ ಕಾರ್ಯ ಮಾಡುತ್ತಿರುವ ಧರ್ಮ ಕೇಂದ್ರವಾಗಿದೆ. ಧರ್ಮ ರಕ್ಷಣೆಯ ಜೊತೆಗೆ ನಮ್ಮ ಭಾನ ಸಂಸ್ಕೃತಿಯ ಸಂರಕ್ಷಣೆಯ ಹೋಣೆಯನ್ನು ಹೊತ್ತುಹೊಂಡು ಧರ್ಮಾಭಿವೃದ್ಧಿಯತ್ತ ದಾಮಗಾಲು ಹಾಕುತ್ತಿದೆ ಈ ಶಿವಯೋಗ ಮಂದಿರ.

ಪರಾಮರ್ಶನ ಗ್ರಂಥಗಳು

1. ಶ್ರೀಕುಮಾರದೇವರು ರಾಜುರು, ಸುಕುಮಾರ ದೀಪ್ತಿ, ಶಿವಯೋಗ ಮಂದಿರ ಸಂಸ್ಥೆಯ ಶತಮಾನೋಳಸ್ವವ ಸಂಸ್ಕರಣ ಸಂಚಿಕೆ, 2010.
2. ಜ.ಕೆ.ಹೀರೆಮತ, ಮಹಾಜಂಗಮ, ಕನಾಡಿಕ ವಿಶ್ವವಿದ್ಯಾಲಯ, ಧಾರವಾಡ, ಹಿಂದ್ರಾಜ್.ಡಿ. ಮಹಾ ಪ್ರಬಂಧ, 2010.
3. ಮೃತ್ಯುಂಜಯ ರುಮಾಲೆ, ಶಿವಯೋಗ ಮಂದಿರ-ಶತ ಸಂವತ್ಸರ, ಕೊಟ್ಟರು ಸ್ವಾಮಿ ಕಲ್ಯಾಣ ಕೇಂದ್ರ, ಹೊನ್ಹೆಚೆ, 2010.
4. ಕಜ್ಜರಿ ಗುರುಮೂರ್ತಿಶಾಸ್ತ್ರ, ಕುಮಾರ ಬೀಳಗು, ಸ್ಕರಣೀಯ ಸಂಚಿಕೆ, ಶಿವಯೋಗ ಮಂದಿರ, 1981.
5. ಜಜನಿ, ಕಾರಣಿಕ ಕುಮಾರ ಯೋಗಿ, ಶ್ರೀ ಶಿವಯೋಗ ಮಂದಿರ, 2010.
6. ಶ್ರೀ ಹಾನಗಲ್ ಕುಮಾರಸ್ವಾಮಿ ಜರಿತೆ, ಶಿವಯೋಗ ಮಂದಿರ, 2000.